

August 08, 2019

To

The General Manager	The Manager
Dept. of Corporate Services	Dept of Corporate Services
National Stock Exchange of India Limited	BSE Limited
Bandra Kurla Complex	Regd. Office: Floor 25, P J Towers
Bandra (E)	Dalal Street
Mumbai-400051	Mumbai – 400 001
Scrip Code: PRESTIGE	Scrip Code: 533274

Dear Sir/Madam,

Sub: Copy of Publication of advertisement of transferring unclaimed dividend to IEPF.

Bangalore 560 001

Pursuant to regulation 30 of SEBI (Listing Obligations and Disclosure Requirements) Regulations 2015, please find enclosed the newspaper copy of publication for transferring unclaimed dividend to IEPF, duly published in Business Standard (English Daily) and Samyuktha Karnataka (Kannada Daily).

This is for your information and records.

Thanking you

Yours faithfully

For Prestige Estates Projects Limited

Manoj Krishna JV

Company Secretary & Compliance Officer

Encl: Copy of Publication

್ರಯಾದೀಶನ ೀಲಾರ /2018 ಮತ ಕೋಂ ಚೌಡರೆಡ್ಡರಿ 35 ಕಲಪಲಿ ಗ್ರಾಮ ರ ತಾಲ್ಲೂಕು

ನಾಥರೆಡ್ಡಿ ಬಿನ್ ರರ್ಷ ವಾಸ ್, ಸಿ ಬ್ಲಾಕ್ ಸಿ.ವಿ.ರಾಮನ್ ಮೌನ ಕೋಂ ೇಟ್ ಎನ್ ಕ : ಬೈರವೇಶ್ವರ ್ರಿಲೆಯ ಹತ್ತಿರ, ಯರ ಚೌನ್ ಭಿಷ್ ಚಿಚ್ ಗೊರವಿಮಾಕ <u>ತ್ರೀನಿವಾಸ</u>ಮರ

್ಕು ಸಹಧಾಚಕ ಮತು 2ನೇ ಸಮನ್ ಪ್ರತಿವಾದಿಗಳಿಗೆ ದ ಪಾದಿಯು, ುಡ ಘನ ಶ್ನು ರೋಶಿ ಸರರೀ ۵, ್ಯಾಯಾಲಯದ ಂಚೆ ಮೂಲಕ ೯ ವಿಳಾಸದಲಿ ಮತ್ತು ಆಂಚ **ಶವುವಿಲ್ಲ**. ಗಾಗಿ ದಿನಾಂ -00 ಗಂಟೆಗ ಪ್ರಾಗಿ ಆಗಲೀ

ನಿರ್ಣಯ**ಸಲಾ ಕ ನಿರ್ದೇಶನದ** ಜದು ನನ್ನ ಸಹಿ

ंडिंट स्त्रीहरू

ಯಾಲಯದಲ್ಲಿ 10 ಸದರಿ

ತಂಟೆ

ಮೀರೆಗೆ

.ದೀಶರ ಕ :ಬಾರ 70 10 ਜ਼ਿਲ੍ਹ

ರೈಲ್ವೆ ಕಲ್ಲಿ ಆಸುಸರಿಸಿ उ**चधान्ड**तंच s.gov.in



ter the control ತಿಂತರುಗಳನ್ನು go nowns

No : 157-ರಿಯ ಹೆಸರು: **೨ಫ್**ಗಳನ್ನು ಎಸ್ಡಪ್ಪು -ಲ್ಲಿ ಸಿಕ್ಕಿಪಿದ್ದ ಕ ಹೈಡ್ರಂಟ್ 0572 ದ ಅಂದಾಜ ಎಂಡಿ ನೂ 5.000/-ਵੱਲੋਂ : 04.

ಸೂಲಕ ಮಾತ ಹಸಚಾಲಿಕ

ಳಿಗೆ/ವಿವರಗಳಿಗೆ ದೊರೆಯತ್ತದೆ) ಮಾನವಿಸ್ತರ

## INDIRANAGAR

9th Main, 4th Cross, HAL 2nd Stage Bangalore - 560 008. Ph: 080-25298971 / 41153378

### ENDER NOTICE

Invite sealed tenders addressed to Hon. Secretary

from Canteen Contractors to run the canteen and catering services for a period of two years. Prescribed tender forms will be available at club office from 8th August 2019 between 11am to 7 pm. Completed tender forms with required documents shall be signed, sealed and dropped in designated box at the club premises on or before 17th August 2019.

> Hon. Secretary Indiranagar Club



# ಪಂಜಾಬ್ ನ್ಯಾಷನಲ್ ಬ್ಯಾಂಕ್

ಶಾಖಾ ಕಛೇರಿ : ಎಸ್.ಪಿ.ಪಿ.ಎಸ್ ಮಲ್ಲೇಶ್ವರಂ 8ನೇ ಮೈನ್, 18ನೇ ಕ್ರಾಸ್, ಮಲ್ಲೇಶ್ವರಂ ವೆಸ್ಟ್, ಬೆಂಗಳೂರು-560 055

ಸ್ವಾಧೀನತೆ ಬಗ್ಗೆ ಪ್ರಕಟಣೆ (ಸ್ಥರಾಸ್ತಿ)

ಸ್ವಾಧೀನತ ಬಗ್ಗೆ ಪ್ರಕಟಣೆ (ಸ್ಥಿರಾಸ್ತಿ)
ಕೆಳ ಸಹಿದಾರರು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಅಧಿಕೃತ ಅಧಿಕಾರಿಯಾಗಿದ್ದು, ಸೆಕ್ಯೂರಿಟೈಜೇತನ್ ಅಂಡ್ ರಿಕನ್ಸ್ಕಕ್ಷನ್ ಆಫ್ ಫೈನ್ಯಾಯರ್ ಜೆಪ್ ಶಂಡ್ ಎಸ್ಫ್ಫ್ಫ್ರೀರ್ಸ್ ಮೆಂಟ್ ಅಫ್ ಸೆಕ್ಯೂನಿಟ್ ಅಫ್ ನಿಯಮ ಓದಿಕೊಂಡಂತ ಪ್ರಕರಣ 13ರ ಅನ್ವಯ ಪ್ರವತವಾದ ಅಧಿಕಾರವನ್ನು ಚಲಾಯಸಿ ಸಾಲಗಾರರಾದ ಶ್ರೀ ಪ್ರವೀಣ್ ಕುಮಾರ್ ಮತ್ತು ಶ್ರೀತಿವ ಕುಮಾರ್ ಇವರುಗೆ ದಿನಾಂಕ 23.5.2019 ರಂದು ಸಾಲ ಮರುಪಾವತಿಸಲು ತಗಾರೆ ಸೊಡನೆ ನೀಡಲಾಗಿತ್ತು ಪ್ರಕಟಣೆಯಲ್ಲಿ ಸೂಚಿಸಿಯವ ದಿನಾಂಕ 23.5.2019ರಂತೆ ಬಾಕಿ ಇರುವ ಮೊತ್ತ ರೂ.26,30,140/— (ರೂಪಾಯ ಇಪ್ರತಾಯ ಅಥೆ ಮುವತ್ತ ಸಾವಿರದ ಒಂದು ನೂರ ನಲವತ್ತು ಮಾತ್ರ) ಮತ್ತು ಪೂರ್ತಿ ಪರ ಪಾವತಿಸುವವರೆಗೆ ಬಡ್ಡಿ ಹಾಗೂ ಇತರ ಖರ್ಚು ವೆಚ್ಚಗಳನ್ನು ಸೂಚನೆಯ ದಿನಾಂಕದಿಂದ 60 ದಿನಗಳ ಒಳಗೆ ಪೂರ್ತಿ ಮೊಬಲಗು ಮರುಪಾವತಿ ಮಾಡಬೇಕಿತ್ತು.

ಸಾಲಗಾರರು ಸಾಲದ ಪೂರ್ತಿ ಹಣವನ್ನು ಪಾವತಿಸಲು ವಿಪ್ ಲರಾದುದರಿಂದ ಸಾಲಗಾರರು/ಜಾಮೀನುದಾರರು/ಅವಮಾನುದಾರರು ಮತ್ತು ಸಮಸ ಸಾರ್ವಜನಿಕರಿಗೆ ಈ ಮೂಲಕ ಸೊಚುಸುವುದೇನೆಂದರೆ, ಸದರಿ ನಿಯಮದ ನಿಯಮ 8 ಅನ್ನು ಓದಿಕೊಂಡಂತೆ ಸದರಿ ಆಕ್ಟ್ ಪ್ರಕರಣ 13(4)ರ ಅನ್ನಯ ಪ್ರವತವಾದ ಅಧಿಕಾರಗಳನ್ನು ಚಲಾಯದಿ ದಿನಾಂಕ 2.8.2019 ರಂದು ಕೆಳಗೆ ವಿವರಿಸಿದ ಸ್ವಪ್ತಗಳನ್ನು ಕೆಳೆ ಸಹಿದಾರರು ಸಾಂಕೀತಿಕ ಸ್ಥಾಧೀನ ಪಡಿಸಿಕೊಂಡಿದ್ದಾರೆ.

13(4)ರ ಅನ್ವಯ ಪ್ರದತ್ತವಾದ ಅಧಿಕಾರಗಳನ್ನು ಚಲಾಯ್ಸ್ ದಿನಾಂಕ 2.8.2019 ರಂದು ಕೆಳಗೆ ನಿವರಿಸಿದ ಸ್ಪತ್ರಗಳನ್ನು ಕೆಳೆ ಸಹಿದಾರರು ಸಾಂಕೇತಿಕ ಸ್ವಾಧೀನ ಪಡಿಸಿಕೊಂಡಿದ್ದಾರೆ. ನಿರ್ದಿಷ್ಟವಾಗಿ ಜಾರ್ಮೀನಿದಾರರು ಮತ್ತು ಸಮಸ್ಯ ಸಾರ್ವಜನಿಕೆಂಡಿದ್ದಾರೆ. ನಿರ್ದಿಷ್ಟವಾಗಿ ಜಾರ್ಮೀನಿದಾರರು ಮತ್ತು ಸಮಸ್ಯ ಸಾರ್ವಜನಿಕೆಂಡಿದ್ದಾರೆ. ನೀಡುವುದೇನೆಂದರೆ ಯಾರೂ ಸದರಿ ಸ್ವತ್ತಿನ ಬಗ್ಗೆ ಮತ್ತಾರನಾನವಾರರು ಮತ್ತು ಸದರಿ ಸ್ವತ್ತಿನ ಬಗ್ಗೆ ಯಾವುದೇ ವ್ಯವಹಾರ ನಡೆಸಿದ್ದೇ ಆದರೆ ಪಂಡಾಮ್ ನ್ಯಾಷನಲ್ ಬ್ಯಾಂಕ್, ಇವರಿಗೆ ಬಾಕಿ ಇರುವ ಮೊತ್ತ ರೂ.26.30,140/- (ರೂಪಾಯ ಇಪ್ಪತ್ತಾರು ಲಕ್ಷ ಮುಮತ್ತು ಸಾವಿರದ ಒಂದು ನೂರ ನಲಸತ್ತು ಮತ್ತು ಮರ್ತಿ ಮುಮಹಾವತಿಸುವವರಗೂ 1.3.2019 ರಿಂದ ಮುಂದುವರಿದ ಬಡ್ಡಿ ಹೆಚ್ಎಲ್ ಗೆ ಮತ್ತು 1.1.2019 ರಿಂದ ಒಡಿ ಗೆ ಹಾಗೂ ಇತರೆ ವ್ಯಯ ಖರ್ಚುಗಳು ಚುಕ್ತಾ ಮಾಡುವುದಕ್ಕೆ ಅವರು ಒಳಪಟ್ಟಿರುತ್ತಾರೆ/ ಬದ್ಧರಾಗಿರುತ್ತಾರೆ. ಈ ಮೂಲಕ ಸಾಲಗಾರರ/ಜಾಮೀನುದಾರರ/ಅಡಮಾನುದಾರರ ಗಮನಕ್ಕೆ ತರುವುದೇನೆಂದರೆ ಭದ್ರತಾ ಸ್ಥತ್ನುಗಳನ್ನು ಹಿಂಪಡೆಯುವ ಕಾಲಾವಕಾತ, ಕಾಯಿದೆಯ ಸೆಕ್ಷನ್ 13ರ ಸಬ್ ಸೆಕ್ಷನ್ (ತಿ)ರ ಅನ್ನಯ ಇರುತ್ತದೆ.

ಸ್ಥಿರಾಸ್ತಿ ವಿವರ

ಎಲ್ಲಾ ಭಾಗ ವಿಭಾಗಗಳೊಂದಿಗೆ ಸ್ವತ್ತಿನ ಸೈಟ್ ಸಂಖ್ಯೆ 1085, 3ನೇ ಹಂತ, 6ನೇ ಕ್ರಾಸ್, ಡಾ.ರಾಜ್ ಕುಮಾರ ರಸ್ತೆ ರಾಜಾಜಿನಗರ ಎಕ್ಕ್ ಟೆನ್ನನ್, ವ್ರೀರ್ಣ ಪೂರ್ವದಿಂದ ಪಶ್ಚಿಮಕ್ಕೆ 30 ಅಡಿ ಮತ್ತು හාමුරධංස ස්දුක්දී 34 පම සහ ු පන් සරියා පේෂ් 1875 ස්සාරම අස්ප්මූ නිව ක්ෂම. ಮೊದಲನೇ ಮಹಡಿ ಮತ್ತು ಟೆರೆಸ್ ಸೇರಿಕೊಂಡಿದೆ. ಇದರ ಚಕ್ಕಬಂದಿ ಹೂರ್ವಕ್ಕೆ : ಸೈಟ್ ಸಂಖ್ಯೆ 1986, ಪಶ್ಚಿಮಕ್ಕೆ : ಸೈಟ್ ಸಂಖ್ಯೆ 1084, ಉತ್ತರಕ್ಕೆ : ರಸ್ತೆ, ಮತ್ತು ದಕ್ಷಿಣಕ್ಕೆ : ಸೈಟ್ ಸಂಖ್ಯೆ 1073

> ಪರಜಾಬ್ ನ್ಯಾಷನಲ್ ದ್ಯಾಂಕ್ / (ಸೆಕ್ಕೂರ್ ಕ್ರಿಡಿಟರ್) ಆರ್.ಪೇಣುಗೋಪಾಲ್

> > ಮುಖ್ಯ ವ್ಯವಸ್ಥಾಪಕರು, ಅಧಿಕೃತ ಅಧಿಕಾರಿ



### PRESTIGE ESTATES PROJECTS LIMITED

Regd. Office: The Falcon House, No. 1, Main Guard Cross Road, Bengaluru-560001 Email: investors@prestigeconstructions.com Website: www.prestigeconstructions.com CIN: £07010KA1997PLC022322

For transfer of equity shares of the Company to Investor Education and Protection Fund(IEPF) (As per Section 124 (6) of the Companies Act, 2013)

A5305 : 2.8.2019

ಸ್ಥಳ : ಚೆಂಗಳೂರು

Notice is hereby given pursuant to the provisions of Section 124(6) of the Companies Act, 2013 (the Act) and Investor Education and Protection Fund Authority (Accounting, Audit, Transfer and Refund) Rules, 2016(the roles) notified by the Ministry of Corporate Affairs on September 7, 2016 and further amended on February 28, 2017, the "Acr" and rules inter-alia provide that all the Equity shares of the Company in respect of which dividend amounts have not been paid or claimed by the shareholders for seven consecutive years or more are required to be transferred to demat account of Investor Education and Protection Fund Authority (IEPF Authority).

Accordingly, the Company has sent individual communication to the concerned shareholders whose shares are liable to be transferred to IEPF as per the aforesaid Rules for taking appropriate action. The full details of such shareholders and their shares which are due for transfer to IEPF are also available on the website of the Company i.e. www.prestigeconstructions.com shareholders are requested to refer the website of the Company to verify the details of their shares liable to be transferred to IEPF

Shareholders may note that the shares once transferred to demat account of IEPF Authority, such shares including Dividends and other benefits accruing thereon after the date of transfer can be claimed from IEPF authority after following the procedure prescribed under the rules and no claim shall lie against the Company. For the purpose of claiming transferred shares, an application can be made to the IEPF Authority in Form IEPF-5, as prescribed under the Rules, available at IEPF Website i.e., www.iepf.gov.in

Concerned shareholders holding such shares in physical form and whose shares are liable to be transferred to IEPF, may note that the Company would be issuing duplicate share certificate(s) held by them for the purpose of transfer to IEPF and the original share certificate(s) held by the shareholders stand cancelled and deemed non-negotiable. In respect shares held in demat form, the Company will inform the Depository be way of Corporate Action, where the shareholders have their accounts for transfer in favour of IEPF authority.

Unclaimed dividend for the financial year 2010-11 has been transferred to IEPF on September 29, 2018. In case the Company does not receive the communication from the concerned shareholders by September 16, 2019, their shares shall be transferred to IEPF.

In case of any queries, shareholders may contact Company's RTA viz. M/s Link Intime India Pvt Ltd. C-101, 247 Park, LBS Marg, Vikroli West, Mumbai 400 083, Tel No. + 91 22 491 86000, E-mail ID: iept.shares@linkinume.co.in

Place: Bangalore Date: 03.08.2019

For Prestige Estates Projects Limited Sd/ Manoj Krishna JV Company Secretary and Compliance Officer

### BENGALURU | TUESDAY, 6 AUGUST 2019 Business Standard



#### PRESTIGE ESTATES PROJECTS LIMITED

Regd. Office: The Falcon House, No. 1, Main Guard Cross Road, Bengaluru–560001 Email: investors@prestigeconstructions.com Website: www.prestigeconstructions.com CIN: L07010KA1997PLC022322

### For transfer of equity shares of the Company to Investor Education and Protection Fund(IEPF) (As per Section 124 (6) of the Companies Act, 2013)

Notice is hereby given pursuant to the provisions of Section 124(6) of the Companies Act, 2013 (the Act) and Investor Education and Protection Fund Authority (Accounting, Audit, Transfer and Refund) Rules, 2016(the rules) notified by the Ministry of Corporate Affairs on September 7, 2016 and further amended on February 28, 2017, the "Act" and rules inter-alia provide that all the Equity shares of the Company in respect of which dividend amounts have not been paid or claimed by the shareholders for seven consecutive years or more are required to be transferred to demat account of Investor Education and Protection Fund Authority (IEPF Authority).

Accordingly, the Company has sent individual communication to the concerned shareholders whose shares are liable to be transferred to IEPF as per the aforesaid Rules for taking appropriate action. The full details of such shareholders and their shares which are due for transfer to IEPF are also available on the website of the Company i.e. www.prestigeconstructions.com shareholders are recuested to refer the website of the Company to verify the details of their shares liable to be transferred to IEPF.

Shareholders may note that the shares once transferred to demat account of IEPF Authority, such shares including Dividends and other benefits accruing thereon after the date of transfer can be claimed from IEPF authority after following the procedure prescribed under the rules and no claim shall lie against the Company. For the purpose of claiming transferred shares, an application can be made to the IEPF Authority in Form IEPF-5, as prescribed under the Rules, available at IEPF Website i.e., www.iepf.gov.in

Concerned shareholders holding such shares in physical form and whose shares are liable to be transferred to IEPF, may note that the Company would be issuing duplicate share certificate(s) held by them for the purpose of transfer to IEPF and the original share certificate(s) held by the shareholders stand cancelled and deemed non-negotiable. In respect shares held in demat form, the Company will inform the Depository be way of Corporate Action, where the shareholders have their accounts for transfer in favour of IEPF authority.

Unclaimed dividend for the financial year 2010-11 has been transferred to IEPF on September 29, 2018. In case the Company does not receive the communication from the concerned shareholders by September 16, 2019, their shares shall be transferred to IEPF.

In case of any queries, shareholders may contact Company's RTA viz. M/s Link Intime India Pvt Ltd. C-101, 247 Park, LBS Marg, Vikroli West, Mumbai 400 083. Tel No. + 91 22 49186000. E-mail ID: iepf.shares@linkintime.co.in

Place: Bangalore Date: 03.08.2019 For Prestige Estates Projects Limited Sd/-Manoj Krishna JV Company Secretary and Compliance Officer

	(Delore tax, Exceptional and/or			-	
	Extraordinary items)				
3	Net Profit/(Loss) for the period before tax (after Exceptional and/or Extraordinary items)	4,588 89	7,453.88	4,661-84	24,789.45
4	Net Profit/(Loss) for the period after tax (after Exceptional and/or Extraordinary Items)	3,789.98	5,140.29	3,678.84	18,042.81
5	Total Comprehensive Income for the period (Comprising of Profit for the period [after tax] and Other Comprehensive Income [after tax])	3,791.55	5,145.00	3,679.17	18,048 43
6	Equity Share Capital (Face value ₹. 2/- per share)	1,409.20	1,409.20	1,409.20	1,409.20
7	Reserves (excluding Revaluation Reserve)				1,15,638.34
8	Earning per Share (EPS)			TIL	
	a) Earning per share Basic (in ₹.) (not annualised)	5.38	7.30	5.22	25.61
	b) Earning per share Diluted (in ₹.) (not annualised)	5.38	7.30	5.22	25,61

#### Notes .

 Additional information on Unaudited standalone financial results for the quarter ended 30 June 2019.

(₹. In Lakhs)

	Particulars	Quarter	Ended	Year Ended		
Sr		Quarter Ended	31.03.2019	30.06.2018	31.03.2019	
No.		(Unaudited)	(Audited)	(Unaudited)	(Audited)	
a	Total Income from Operations	7,953.24	10,678.06	7,864.62	39,206.18	
b	Profit before tax	4,582.18	7,454.40	4,614.65	24,768.81	
0	Profit after tax	3,783.27	5,136.89	3,631.65	18,018 25	
d	Total Comprehensive Income for the period	3,784.84	5,141.60	3,631.98	18,023 87	

- The above results for quarter ended on 30 June 2019 have been reviewed and recommended by the Audit Committee and subsequently approved by the Board of Directors at its meeting held on 05 August 2019. The Statutory Auditors have carried out a Limited Review of the above results.
- 3. The above is an extract of the detailed format of Conolidated Financial Results for the quarter ended on 30 June 2019, filed with the Stock Exchange under Regulation 33 of the SEBI (Listing and Other Disclosure Requirements) Regulations, 2015. The full format of Standalone Financial Results are available on the Stock Exchange website (www.bseindia.com and www.nseindia.com) and on the Company's website (www.nseco.in)

For Nesco Limited Krishna S. Patel Managing Director DIN: 01519572

Mumbal, 05 August 2019